

ಆಧ್ಯಾತ್ಮಿಕತೆ ಮತ್ತು ವೈಚಾರಿಕತೆಗೆ ಸಂತ ರವಿದಾಸರ ಕೊಡುಗೆ ಮತ್ತುಕುಮಾರ್.ಎನ್.ಎಮ್.*

ಪೀಠಿಕೆ

ಭಾರತ ದೇಶ ಕೃಷಿ ಪ್ರಧಾನವೂ, ಕೃಷಿಯಲ್ಲಿ ಖುಷಿ, ನೆಮ್ಮೆದಿ ಕಂಡ ದೇಶವಾಗಿದೆ. ಹಾಗೆಯೇ ಸಾಧು, ಸಂತ, ಸನ್ಯಾಸಿಗಳ ಮಾನವೀಯ ಮೌಲ್ಯಗಳ ಹಿತವಚನಗಳಿಂದ ಸರ್ವಧರ್ಮ ಸಹಿಷ್ನು ರಾಷ್ಟ್ರವಾಗಲು ಸಾಧ್ಯವಾಯಿತು. ಚಾತುರ್ವೀಕಾರ ಆಧಾರದ ಮೇಲೆ ಸಮಾಜವನ್ನು ಒಡೆದ ಬ್ರಾಹ್ಮಣರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚಮರು ಎಂಬುದಾಗಿ ವಿಂಗಡಿಸಿದರು. ಬ್ರಾಹ್ಮಣನು ಬ್ರಹ್ಮನ ತಲೆಯಿಂದ, ಕ್ಷತ್ರಿಯರು ಭೂಜದಿಂದಲೂ, ಶೂದ್ರನು ಕಾಲಿನಿಂದ, ಪಂಚಮರು ಪಾದದಿಂದ ಜನಿಸಿದರೆಂದು ಸಾಮಾನ್ಯರ ತಲೆಯಲ್ಲಿ ಮೌಢ್ಯತೆ ಬಿಡ್ಡಿದರು. ಬ್ರಾಹ್ಮಣ ಪೌರೋಹಿತ್ಯ, ಕ್ಷತ್ರಿಯ ಜನರ ರಕ್ಷಣೆ, ವೈಶ್ಯ ವ್ಯಾಪಾರ, ಶೂದ್ರ ಕೃಷಿ ಕಾರ್ಯದಲ್ಲಿ, ಪಂಚಮರು ಇವರೆಲ್ಲರ ಸೇವೆ ಮಾಡಬೇಕೆಂದು ವೃತ್ತಿಯ ಆಧಾರದ ಮೇಲೆ ವಿಂಗಡಣ ಮಾಡಿದರು. ಇದಾದ ಮೇಲೆ ಮೇಲು-ಕೀಳು, ಮಡಿ-ಮೃಲಿಗೆ, ಸ್ವರ್ಶ-ಅಸ್ವರ್ಶ ಆಚರಣೆಗಳು ರೂಢಿಗೆ ಬಂದವು. ಈ ಅನಿಷ್ಟವನ್ನು ತೊಡೆಯುವಲ್ಲಿ ಸಂತರು ಶ್ರಮಿಸಿದ್ದಾರೆ. ಸಮಾಜದ ಎಲ್ಲ ಜನಗಳನ್ನು ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ಬೆಸೆಯುವ ಕೊಂಡಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಸಂತರು ನಿರ್ಮಾಣಹಿಗಳು ಸರ್ವಜನ ಸುಖ, ಸಹಿಷ್ನುತ್ತೆ, ಸತ್ಯ, ನ್ಯಾಯ, ನೀತಿ ಒಟ್ಟಾರೆ ಮಾನವೀಯ ಧರ್ಮಕ್ಕೆ ಶ್ರಮಿಸಿದ್ದಾರೆ. ಸುಳಿಂಧ ದೀಪವಿಡಿದು ಸತ್ಯದ ಮೇಲೆ ನತ್ಯಸುತ್ತಿರುವ ಜನತೆಯ ನಡುವೆ ಸಂತರ ಸೂಳುಡಿಗಳು ಮುನ್ನಲೆಗೆ ಬರುವ ಜರೂರು ಇದೆ.

‘ಸಂತ’ ಪದ ಸಾಮಾನ್ಯವಾಗಿ ಬುದ್ಧಿವಂತ, ಪವಿತ್ರತ್ವ, ಸಚ್ಚಿದ ಪರೋಪಕಾರಿ ಮತ್ತು ಸದಾಚಾರಿ¹ “ಸಂತ ಶಬ್ದ ಸಂಖಾರಿಯಾಗಿದೆ. Saint ಪದ ಲ್ಯಾಟಿನ್ ಭಾಷೆಯ ಸ್ಯಾಂತಿಯೋ (ಪವಿತ್ರಗೊಳಿಸು)ವಿನ ಆಧಾರದ ಮೇಲೆ ನಿರ್ಮಿತವಾದ Sanctus ಶಬ್ದದಿಂದ ಉಗಮಗೊಂಡಿದೆ. ಇದರ ಅರ್ಥ ‘ಪವಿತ್ರ’ ಎಂದು. ಕ್ರೀಸ್ತ ಧರ್ಮದ ಅನೇಕ ಪ್ರಾಚೀನ ಮಹಾತ್ಮರ ಬಗಗೆ² ಪವಿತ್ರತ್ವ ಎಂಬ ಅರ್ಥದಲ್ಲಿ ಈ ಶಬ್ದವನ್ನು ಬಳಸಲಾಗಿದೆ.

* ಸಂಜೋಧನಾ ವಿಜ್ಞಾನ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ತಿ, ಮೈಸೂರು.

ಅನೇಕ ವಿದ್ವಾಂಸರು ಸಂತ ಎಂಬ ಪದಕ್ಕೆ ಹಲವಾರು ವ್ಯಾಖ್ಯಾನಗಳನ್ನು ನೀಡಿದ್ದಾರೆ. ತುಲಸಿದಾಸ್ ಜಾನೇಸು ಸಂತ ಅನಂತ ಸಮಾನಾರವರು ಸಂತ ಎಂಬ ಪದ ಪರಮಾತ್ಮನಿಗೆ ಸಮರ್ಪಣೆ ಹೇಳಿದ್ದು, ಪಲ್ಮೂರವರು ರಾಮ ಮತ್ತು ಸಂತ ಅಭಿನ್ನರು ಎಂದು ಅಭಿಪ್ರಾಯಪಟ್ಟಿರುತ್ತಿರು ಸಂತ ಕಬಿರರು ನಿವ್ಯೋರಿ ನಿಹಿತಾಮನಾ ಶಾಶ್ವತ ಸೇತೀ ನೇಹ್ ವಿಷಯಾಂ ಸೂರ್ಯಾರಂಭ ಸಂತನ ಅಂಗ ಏಕ್ ಅಂದರೆ ನಿವ್ಯೋರಿ ನಿಷ್ಪಾತ್ ಪ್ರಭುವಿನೊಡನೆ ಸ್ವೇಚ್ಛ, ವಿಷಯಗಳಿಂದ ದೂರವಿರಬೇಕು ಎಂದು ತನ್ನ ಅಭಿಪ್ರಾಯ ತಿಳಿಸುತ್ತಾರೆ. ರಾನಡೆ ಅವರ ಪ್ರಕಾರ ಮರಾತಿಯಲ್ಲಿ ಸಂತನೆಂದರೆ ವಾರಕರೀ ಪದ್ಯದ ಅನುಯಾಯಿಗಳು ಎಂದು ಹೇಳಿದ್ದಾರೆ. ಅವರ ಪ್ರಕಾರ Santa is almost technical word in vital Sampradhaya and means any man who is a follower of that Sampradhaya not that the followers of other sampradhayas are not santhas but the followers of the varakavi Sampradhaya are Santa par excellence.

ಸಂತ ರವಿದಾಸ

ಭಾರತದ ಅನೇಕ ಸಂತರಲ್ಲಿ ಆಧ್ಯಾತ್ಮಿಕತೆ ಮತ್ತು ವೈಚಾರಿಕತೆ ಎರಡನ್ನು ಹೊಂದಿದ್ದ ಮೇರು ವ್ಯಕ್ತಿತ್ವ ಸಂತ ರವಿದಾಸರದು. ರವಿದಾಸರಿಗೆ ಬಾಲ್ಯದಲ್ಲಿಯೇ ಸಾತ್ವಿಕ ತಾಯಿ ಘರಬುನಿಯಾ ಅವರಿಂದಲೇ ಸಜ್ಜನರ, ಸತ್ಸಂಗದ ಗೀಳು ಹಿಡಿದಿತ್ತು. ಮನೆಯ ಸುತ್ತ ತುಳಸಿಯ ತೋಟ ನಿತ್ಯಸ್ವಾನ. ಜಪತಪ, ಭಜನೆ, ಮಜ್ಜಿ ಈ ಹೊತ್ತಿಗಾಗಲೇ ರಮಾನಂದರ ದೇಕ್ಕಿ ದೂರೆತಿತ್ತು.

ಸಂತ ರವಿದಾಸರು ಸಂತರಲ್ಲಿ ಸಂತ ಎಂಬ ಪ್ರಶಂಸನೆಗೆ ಕಬಿರದಾಸರಿಂದ ಪ್ರಶಂಸನೆಗೆ ಪಾತ್ರಾಗಿದ್ದರು. ಇವರ ಜನನ ಕಾಲದ ಬಗ್ಗೆ ಸಂಶೋಧಕರಲ್ಲಿ ಭಿನ್ನಭಿಪ್ರಾಯವಿದ್ದು ಬಹುಪಂಡಿತರು ಒಮ್ಮೆವುದು ಕ್ರಿ.ಶ. 1388 ರಲ್ಲಿ. ಕಾಶಿಯ ಹತ್ತಿರ ಮಂಡುವಾ ಡೇಹ್ ಎಂಬಲ್ಲಿ ಡೇಥ್ ಅಥವಾ ಮಾದಿಗ ಜನಾಂಗದಲ್ಲಿ ಜನಿಸಿದರು. ತಂದೆ ಮಾನದಾಸ ಅಥವಾ ರಗ್ಭೂ. ತಾಯಿ – ಘರಬೂನಿಯಾ ಅಥವಾ ಕರ್ಮದೇವಿ ಕಾಶಿಯ ಸುತ್ತಮುತ್ತ ಸತ್ತ ದನಗಳನ್ನು ಒಯ್ದು ಅಪುಗಳ ಚರ್ಮ ಸುಲಿದು ಚಪ್ಪಲಿ ತಯಾರಿಸುವುದು ಇವರ ಕಾರ್ಯಕ.

ರವಿದಾಸರ ಹಿತವಚನ

ರವಿದಾಸರ ಪ್ರಕಾರ ದೇವರನ್ನು ಕಾಣಬೇಕಾದರೆ ಸನ್ಯಾಸಿಯಾಗಬೇಕಿಲ್ಲ. ಕಾಡಿಗೆ ಹೊಗಬೇಕಿಲ್ಲ. ಮೋಕ್ಷ ಸತ್ತ ಮೇಲೆ ದೂರೆಯುವ ವಸ್ತುವೇನಲ್ಲ. ಸತ್ಯ ಅಹಿಂಸೆ ಸ್ವಾನುಭೂತಿ, ಸದಾಚಾರ ಹಾಗೂ ವಿಶ್ವಪ್ರೇಮದಿಂದ ನಾವು ಈ ಲೋಕವನ್ನು ದೇವಲೋಕವನ್ನಾಗಿ ಮಾಡಬಹುದು. ನುಡಿಯಲ್ಲಿಂದು ನಡೆಯಲ್ಲಿಂದು ಉಳ್ಳವರಿಗೆ ದೇವನೋಲಿಯನು. ಅಂತರಂಗ ಶುದ್ಧಿಯಿಲ್ಲದೆ ಬಹಿರಂಗ ಶುದ್ಧಿ ವ್ಯಧರ ಇವು ರವಿದಾಸರ ಹಿತವಚನಗಳು. ಪರಮ ಅಹಿಂಸಾವಾದಿಗಳಾದ ರವಿದಾಸರು ಪಾದರಕ್ಷಿ ಮಾಡಲು ಮೃತ ಪಶುವಿನ ಚರ್ಮ ಪಡೆಯುತ್ತಿದ್ದರೇ ವಿನಾ ಪ್ರಾಣಿ ಹಿಂಸೆ ಮಾಡುತ್ತಿರಲಿಲ್ಲ ಎಂಬುದು ಪ್ರತಿಇತಿ. ಸಾಧು ಸಂತರ ಶ್ರೀತಿಗೆ ಪೂತ್ರಾದವರು ಬಡವರಲ್ಲ, ಇದ್ದೂ ಬೇಡುವವರು ನಿಜವಾದ ಬಡವರು ಇಲ್ಲದಿದ್ದರೂ ಬೇಡದವರು ನಿಜವಾದ ರಾಜ ಎನ್ನುತ್ತಿರೇ ಕಾಯಕಕ್ಕೆ ಮಹತ್ವ ನೀಡಿದ್ದರು.

ಪ್ರಭುವೆ ನೀನು ಚಂದನ, ನಾನು ನೀರು ಅಗದಲಿಹುದು ವಾಸನೇ

ಪ್ರಭುವೆ ನೀನು ದೀಪ, ನಾನು ಬ್ರಹ್ಮ ಉರಿಯುತಿಹುದು ನಿಶಿದಿನಪೇನೆ

ಪ್ರಭುವೆ ನೀನು ಮೋಡ, ನಾನು ನವಿಲು ಸೃಷ್ಟಿ ಚಂದ್ರ ಚಕೋರದಂತೆ

ಪ್ರಭುವೆ ನೀನು ಮತ್ತು, ನಾನು ಧಾರ, ಜಿನ್ನಕೆ ಕಂಪು ದೊರೆತಂತೆ

ಪ್ರಭುವೆ ನೀನು ಒಡೆಯ, ನಾನು ಆಳು ಮಾಡುತ್ತಿಹ ರೈದಾಸನಂಥ ಭಕ್ತಿಯನೇ

ದೇವರು, ಸಂತ, ಇಬ್ಬರೂ ಅಭಿನ್ನರು. ಸಂತ ರವಿದಾಸರು ದ್ವೈತ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರತಿ ಮನುಷ್ಯನಲ್ಲಿಯೇ ದೇವರಿರುವನು. ಮೂರ್ಕಿ ಮೂಜೆ ವ್ಯಧರ್ ಎನ್ನುವ ವೈಕಾರಿಕ ನಿಲುವನ್ನು ವ್ಯಕ್ತಪಡಿಸುತ್ತಾರೆ.³ ಮುಂದುವರೆದು ಭಕ್ತಿಯ ಹೀಗೆ ಹೇಳುತ್ತಾರೆ :

ಭಕ್ತಿ ಎಂಧದು ಕೇಳಿರ್ಣ್ಣ ಭಕ್ತಿ ಬಂತು ಹೋಯಿತು ಹಿರಿತನ ಆಯಿತೆಲ್ಲ ಶಣ್ಣ

ಹಾಡಿದರೇನು ? ಹಣೆದರೇನು? ಮಾಡಿದರೇನು ತಪವ ಭಿನ್ನ ಕಾಲ ತೋಳಿದರೇನು

ತತ್ತ್ವವ ಕಾಣಿದ ಅನುಪಮಾ !

ಮಂಡ ಬೋಳಿಸಿದರೇನು, ಮಾಡಿದರೇನು, ತೀರ್ಥಾಪ್ರತ ನೇಮ

ಸ್ವಾಮಿಯಾದರೇನು, ಆದರೇನು ಸೇವಕ, ಅರಿವಿಗೆ ಬರಲಿಲ್ಲ ಪರಮ !

ರೈದಾಸವೆಂಬ ನಿನ್ನ ಭಕ್ತಿ ಧೂರ, ಹಡೆದಾತನ ಭಾಗ್ಯ ಅಸಮ !

ಇರುವೆಯಾಗಿ ಶಕ್ತರೆಯ ತಿಂಬ ಮರಳಿನಲಿ ತೋರೆದಾತ ಹಷ್ಟ ಬಿಷ್ಟು !

ಭಕ್ತಿ ಎಂಬ ಮೂರ್ಡತನದಲ್ಲಿ ನಡೆಯುವ ಅನಾಚಾರಗಳು ಡಾಂಭಿಕತೆ, ಝೋಂಗಿತನವನ್ನು ಮಾರ್ಮಿಕವಾಗಿ ವಿಡಂಬಿಸಿದ್ದಾರೆ. ರವಿದಾಸರು ಜಾತಿಪದ್ಧತಿಯನ್ನು ಭಾರತೀಯ ಹಿಂದೂ ಸಮಾಜದ ಒಂದು ಬಹುದೊಡ್ಡ ರೋಗ. ಅವು ಇಡೀ ದೇಹವನ್ನು ತನ್ನ ಕಬಂಧ ಬಾಹುಗಳಿಂದ ಬಂಧಿಸಿದೆ. ಇದನ್ನು ನಿಷ್ಪೂರವಾಗಿ ಖಂಡಿಸಿದರು.

ಮಂದಿರ ಮಸಜಿದ ದೋವೂ ಏಕ ಹೈ

ಇನಮೆ ಅಂತರ ನಾಹಿ !

ರವಿದಾಸ ರಾಮ ರಹಮಾನಕಾ

ರುಗಡಪು ಕೋಯಿ ನಾಹಿ⁴

ಮಂದಿರ, ಮಸೀದಿ ಬೇರೆ ಬೇರೆ ಅಲ್ಲ, ಎರಡರಲ್ಲೂ ದೇವರ ಮೂರೆ ನಡೆಯುತ್ತದೆ. ಎರಡೂ ಧರ್ಮ ಮನುಷ್ಯನನ್ನು ಪ್ರೇಮಭಾವದಿಂದ ಇರಲು, ಸೇರಿಸಲು ಬಯಸುತ್ತದೆ. ಹೀಗಿದ್ದರೆ ಸಮಾಜ ಸಾಸ್ಥ್ಯವಾಗಿರುತ್ತದೆ ರವಿದಾಸರು ಹೇಳಿದ್ದಾರೆ. ರವಿದಾಸರ ಪ್ರಕಾರ ನಿಜವಾದ ಬ್ರಾಹ್ಮಣನೆಂದರೆ ಮಾನವೀಯ ಮೌಲ್ಯಗಳನ್ನು ಬ್ರಹ್ಮಜ್ಞಾನ ಸಂಪಾದಿಸಿಕೊಂಡಿರಬೇಕು. ಇಲ್ಲವಾದಲ್ಲಿ ಆತನು ಬ್ರಾಹ್ಮಣ ಕುಲದಲ್ಲಿ ಜನ್ಮ ಎತ್ತಿದ್ದರೂ ಬ್ರಾಹ್ಮಣ ಎನ್ನಲಾಗದು ಎಂದು ರವಿದಾಸರು ಅಭಿಪ್ರಾಯಿಸಿದ್ದಾರೆ.

ಯಾರೂ ಜಾತಿಯಿಂದ ನೀಚರಲ್ಲ

ಓ ರವಿದಾಸ

ಜನರು ಮಾಡುವ ನೀಚ ಕೃತ್ಯಗಳಿಂದಾಗಿ ನೀಚರಾಗುತ್ತಾರೆ. ಯಜ್ಞ, ಯಾಗ, ಬಲಿ, ಡಾಂಭಿಕ ಭಕ್ತಿ, ಸಾಮಾನ್ಯ ಜನತೆಯನ್ನು ಜಾತಿಯ ಹೆಸರಿನಲ್ಲಿ ಶೋಷಣೆ ಮಾಡುತ್ತಿದ್ದ ಕಾಲದಲ್ಲಿ ರವಿದಾಸರು ಜನರ ಗುಣಾವಣಿಗಳು ಜಾತಿಯನ್ನು ಪ್ರತಿನಿಧಿಸುತ್ತವೆ. ಕೆಳಜಾತಿಯವರು ತಮ್ಮ ಉತ್ತಮ ಗುಣಗಳಿಂದ, ಶ್ರೇಷ್ಠ ಕಾರ್ಯಗಳಿಂದ ಉತ್ತಮನಾಗಬಹುದು, ಉತ್ತಮ ಜಾತಿ, ನೀಚ ಜಾತಿಯೆಂಬುವುದಿಲ್ಲವೆಂಬುದನ್ನು ತಮ್ಮ ಹಿತವಚನಗಳ ಮುಖೇನ ತಿಳಿಸುತ್ತಾರೆ. ‘ಮಾನವ ಜಾತಿ ತಾನೊಂದು ವಲಂ’; ‘ಕುಲಂ ಕುಲಂ ಅಲ್ಲ ಅಳಂಕುಲಂ ಗುಣಂಕುಲಂ ಎನ್ನುವ ಪಂಪನಂತೆ ರವಿದಾಸರೂ ರವಿದಾಸರು ವಣಾಶ್ರಮ ವ್ಯವಸ್ಥೆಯ ವಿರೋಧಿಯಾಗಿದ್ದರು. ಅವರು ಭಾಷ್ಯಕಾರ ಜಾತಿವ್ಯವಸ್ಥೆಯನ್ನು ವಿರೋಧಿಸಿದ್ದರು.

ಉಂಟೆ ಕುಲಕೆ ಕಾರಣಿ. ಭಾಷ್ಯಕಾ ಕೋಯನ ಹೋಯ /

ಜಹ ಜಾನಹಿ ಬ್ರಹ್ಮ ಆಶ್ಚ ರವಿದಾಸ ಕಹಿ ಭಾಷ್ಯಕಾ ಸೋಮಿ /

ರವಿದಾಸರ ರಚನೆಗಳಲ್ಲಿ ದೇವರ ಬಗ್ಗೆ ಅಪಾರ ಪ್ರೀತಿ, ಭಕ್ತಿಯ ಜೊತೆ ಜೊತೆಗೆ ಜಾತಿಯತೆ, ಮತ್ತೀಯ ಮೂಡ ಸಂಪ್ರದಾಯ, ದೇವಾಲಯ, ಮರೋಹಿತರ ವ್ಯವಸ್ಥೆಗಳ ವ್ಯಂಗ್ಯವನ್ನು ಕಾಣಬಹುದು. ಇಷ್ಟನ್ನು ಅಂತಿಂಂಬಾ ವಿಧಾನದ ಭಕ್ತಿಯ ಮೂಲಕವೇ ಸಾಮಾಜಿಕ ಬದಲಾವಣೆಯನ್ನು ರವಿದಾಸರು ಬಯಸಿದ್ದಾರೆ.

ಉಪಸಂಹಾರ

ಒಟ್ಟಾರೆ ಹೇಳುವುದಾದರೆ ಸಂತ ರವಿದಾಸರು ಭಾರತದ ಪ್ರಸಿದ್ದ ಕವಿ, 15ನೇ ಶತಮಾನದ ಭಕ್ತಿ ಚಳುವಳಿಗಾರ, ಧಾರ್ಮಿಕ ಗುರು, ಸಂತರಾಗಿದ್ದು ಸಾಮಾಜಿಕ ಪರಿವರ್ತನೆ ಹಾಗೂ ಆಧ್ಯಾತ್ಮಿಕ್ ಕ್ಷೇತ್ರಕ್ಕೆ ತಮ್ಮದೇಯಾದ ಹೊಡುಗೆ ನೀಡಿದ್ದಾರೆ.

ಕೊನೆಂಟಿಪ್ಪಣಿ

- ಕೃಷ್ಣಮೂರ್ತಿ ಮ.ಸು. (2003). ಉತ್ತರದ ಸಂತ ಪರಂಪರೆ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಪುಸಂ. 1
- ಅದೇ.., ಪುಸಂ. 2
- ಅದೇ.., ಪುಸಂ. 4
- ಮೈಲಹಳ್ಳಿ ರೇವಣ್ಣ. (ಸಂ.). (2012). ದಲಿತ ಸಂತರು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಪುಸಂ. 31

ಪರಾಮರ್ಶನ ಗ್ರಂಥಗಳು

- ಜವರಯ್ಯ ಮ.ನ. ದಲಿತ ವರ್ಗದ ಶರಣರು ಮತ್ತು ಶರಣೆಯರು ಒಂದು ಅಧ್ಯಯನ. ಸಿದ್ಧಾರ್ಥ ಗ್ರಂಥಮಾಲೆ, ಮೈಸೂರು.
- ಶಿರೂರ ಬಿ. ವಿ. (2016). ಎಲ್ಲ ಪುರಾತನ ವಚನಗಳು. ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು.
- ಯಲ್ಲಪ್ಪ ಬೂತಯ್ಯ ಟಿ.: ದಾರ್ಶನಿಕರು ಮತ್ತು ದಲಿತರು. ಆದಿಭಾರತ ಸಾಹಿತ್ಯ ಪ್ರಕಾಶನ ಮೈಸೂರು.